



**ಕೃಷಿ ವಿಜ್ಞಾನ ಕೇಂದ್ರ, ಉತ್ತರ ಕನ್ನಡ, ಶಿರಸಿ
ಗೆಲೆಯ(ಗೊಳಿಡಂಜಿ) ಕೋರ್ಟಿಗಳ ಮತ್ತು
ರೋಗಗಳ ಹಾಗೂ ಹತ್ತೊಳಿ ಕ್ರಮಗಳು**



1. ಕಾಂಡ ಕೊರೆಯುವ ಹುಳು ಹಾಸಿಯ ಲಕ್ಷಣಗಳು

ಕಾಂಡಗಳ ಮೇಲೆ ತೂಪಾಗಳನ್ನು ಕಾಣಬಹುದು. ತೂಪಾಗಳಿಂದ ಅಂಟು ಪದಾರ್ಥ ಮತ್ತು ಮರದ ಪುಕಿ ಹೊರ ಬರುತ್ತವೆ. ಎಲೆಗಳು ಹಳದಿಯಾಗುವುದು, ನಂತರ ರೆಂಬೆಗಳು ಮತ್ತು ಮರಗಳು ಒಳಗೊಂಡಿರುತ್ತವೆ.

ನಿರ್ವಹಣೆ

ಕಾಂಡ ಕೊರೆಯುವ ಹುಳುವಿನ ಬಾಧೆ ಪ್ರಾರಂಭಿಕ ಹಂತಗಳಲ್ಲಿ ಗುರುತಿಸಲ್ಪಡುತ್ತಿದೆ. ಈಗೆ ಸಹಿತ ಬಾಧೆತ ಭಾಗಗಳನ್ನು ನಾಶ ಹಾಕಿಸಬೇಕು, ನಂತರ ಶೇ. 2 ಕಾಪರ್ ಸ್ಟ್ರೀಕೆಲ್ಸ್‌ಡ್ರೆಂಡ್ ದ್ರಾವಣದಿಂದ ಲೇಪಿಸಿಲಿ. ಅಥವಾ ಅಲ್ಕ್ಯೂಟಿನಿಯಂ ಫಾನ್ಸ್‌ರಿಲ್ಸ್ ಗುಗೆಗಳನ್ನು ಕಾಂಡದ ರಂಧ್ರಗಳಲ್ಲಿ ಹಾಕಿ ಹಸಿ ಮಣ್ಣನಿಂದ ಮೆತ್ತುಬೇಕು.

2. ಟೀ ಸೊಲ್ಟೀ ಹಾಸಿಯ ಲಕ್ಷಣಗಳು

ಟೀ ಸೊಲ್ಟೀ ಎಲೆಗಳು, ಹುಳುಗಳು ಮತ್ತು ಜಣಿಗಳಿಂದ ರನ ಹಿರುತ್ತವೆ. ಇದರಿಂದ ಎಲೆಗಳು ಮರಣಾಗುತ್ತವೆ. ರೆಂಬೆಗಳು ಮತ್ತು ಹುಳುಗಳು ಒಳಗೊಂಡಿರುತ್ತವೆ. ಜಣಿಗಳು ಮರಣಾಗುತ್ತವೆ ಮತ್ತು ಅವರಳ ಮೇಲೆ ಕಜ್ಜಿಯಂತಹ ಸುಕ್ಕೆಗಳಾಗುತ್ತವೆ.

ನಿರ್ವಹಣೆ

ಟೀ ಸೊಲ್ಟೀ ತಡೆಗಟ್ಟಲು ಹೊನ ಜಿನುರು ಬರುವ ನಮಯಾದಲ್ಲಿ ಅಂದರೆ ಅಕ್ಷೇರ್ಬರ್ ತಿಂಗಳಲ್ಲಿ 1 ಬಿ.ಆರ್. ಮೊನೊಂಕೆನ್‌ಪ್ರೋಫೆಸನ್ ತಂ ಎಸ್.ಎಲ್. ಅಥವಾ 1.7 ಬಿ.ಆರ್. ಡ್ಯೂಮಿಫೋಲಿಂಗ್ ತಂ ಇ.ಸಿ. ಪ್ರತಿ 1 ಬಿ.ಆರ್. ಫೆನಿಟೋಫಿಯಾನ್ 100 ಇ.ಸಿ. ಅಥವಾ 2.0 ಬಿ.ಆರ್. ಎಂಡೋಸ್ ಫ್ರೋನ್ ತಂ ಇ.ಸಿ. ಪ್ರತಿ ಲಂಟರ್ ನಿಂಲಿನಲ್ಲಿ ದ್ವಿಶ್ರಾವಾಡಿ ಸಿಂಪಕಿನಬೇಕು. ಹೂ ಜಡುವಾಗ ಮತ್ತು ಕಾಯಿ ಕಟ್ಟುವಾಗ ಈ ಮೇಲೆ ಹೇಳಿದ ಸಿಂಪರಣೆಯನ್ನು ಪುನರಾವರ್ತಿಸಬೇಕು.

3. ನುರಂಗ ಕೆಡ

ಹಾಸಿಯ ಲಕ್ಷಣಗಳು

ಮರಿ ಹುಳುಗಳು ಎಲೆಯನ್ನು ಕೆರೆದು ತಿಂದ ನಂತರ ಎಲೆಗಳ ಮೇಲೆ ನುಟ್ಟ ಮಣ್ಣಿಗಳಾಗುತ್ತವೆ.

ನಿರ್ವಹಣೆ

ಟೀ ಸೊಲ್ಟೀ ತಡೆಗಟ್ಟಲು ಹೊನ ಜಿನುರು ಬರುವ ನಮಯಾದಲ್ಲಿ ಅಂದರೆ ಅಕ್ಷೇರ್ಬರ್ ತಿಂಗಳಲ್ಲಿ 1 ಬಿ.ಆರ್. ಮೊನೊಂಕೆನ್‌ಪ್ರೋಫೆಸನ್ ತಂ ಎಸ್.ಎಲ್. ಅಥವಾ 1.7 ಬಿ.ಆರ್. ಡ್ಯೂಮಿಫೋಲಿಂಗ್ ತಂ ಇ.ಸಿ. ಪ್ರತಿ 1 ಬಿ.ಆರ್. ಫೆನಿಟೋಫಿಯಾನ್ 100 ಇ.ಸಿ. ಅಥವಾ 2.0 ಬಿ.ಆರ್. ಎಂಡೋಸ್ ಫ್ರೋನ್ ತಂ ಇ.ಸಿ. ಪ್ರತಿ ಲಂಟರ್ ನಿಂಲಿನಲ್ಲಿ ದ್ವಿಶ್ರಾವಾಡಿ ಸಿಂಪಕಿನಬೇಕು. ಹೂ ಜಡುವಾಗ ಮತ್ತು ಕಾಯಿ ಕಟ್ಟುವಾಗ ಈ ಮೇಲೆ ಹೇಳಿದ ಸಿಂಪರಣೆಯನ್ನು ಪುನರಾವರ್ತಿಸಬೇಕು.

ರೋಗಗಳು

1. ರಿಡ ಒಳಗೊಳಿಸಿ

ರೋಗದ ಲಕ್ಷಣಗಳು

ರೆಂಬೆಗಳ ಎಲೆಗಳ ಉದುರಿ ಒಳಗೊಳಿಸಿ ರಿಡ ಒಳಗೊಳಿಸಿ ನಂತರ ಸಂಪೂರ್ಣ ರಿಡ ಒಳಗೊಳಿಸಿ ನಿರ್ವಹಣೆ ಕ್ರಮಗಳು.

ನಿರ್ವಹಣೆ ಕ್ರಮಗಳು

ಒಳಗೊಳಿಸಿ ನಿರ್ವಹಣೆ ನಂತರ ತಾವುದ ಆಕ್ಸ್‌ಕೆನ್‌ಲ್ಯೂರ್‌ಡ್ರೆಂಡ್ ಕಂ ಡಬ್ಲ್ಯೂ.ಪಿ. ಒಂದು ಲಂಟರ್ ನಿಂಲಿನಲ್ಲಿ ಕರರಿಸಿ ಬಾಧಿತ ರಿಡಗಳಿಗೆ ಸಿಂಪಕಿನಬೇಕು.

2. ಎಲೆ ಸುಕ್ಕೆ ರೋಗ

ರೋಗದ ಲಕ್ಷಣಗಳು

ಎಲೆಗಳ ಮೇಲೆ ವರ್ಚು ಉಕಾರದ ಸುಕ್ಕೆಗಳು ಕಂಡು ಬಂದು, ವೃಕ್ಷಿಗೆಂಡು, ಕಾಡಿಕೆಂಡು ಎಲೆ ತುಂಬಿಲ್ಲ ಹಾಕಿ, ಎಲೆ ಹಳದಿ ವಣಕ್ಕೆ ತಿರುಗಿ, ಉದುರಿ ಜಣೆತ್ತವೆ.

ನಿರ್ವಹಣೆ ಕ್ರಮಗಳು

ಈ ರೇಖಾಗಳ ನಿಯಂತ್ರಣಕ್ಕೆ ತಿಳಿಂ ತಾಮ್ರದ ಅಂತ್ಯಕ್ಕೆಲ್ಲೇರ್ಥೆಗೆ ೫೦ ಡಬ್ಲ್ಯೂಟಿಎಂ. ಪ್ರತಿ ಲೇಖರ್ ನಿರ್ವಹಣೆ ಜೀರ್ಣ ಸಂಪರ್ಕಿಸಬೇಕು

ಕೃಷ್ಣ ವಿಶ್ವ ವಿದ್ಯಾಲಯ ಧಾರವಾಡ

ಕೃಷ್ಣ ವಿಜ್ಞಾನ ಶೇಂಂದ್ರ , ಉತ್ತರ ಕನ್ನಡ, ಶೀರಸೀ